



PG – 503

III Semester M.P.Ed. Examination, December 2016  
(CBCS)  
PHYSICAL EDUCATION  
MPOEC-301 : Yoga and Wellness (Open Elective)

Time : 3 Hours

Max. Marks : 70

*Instructions : Section – A : Answer ten questions.  
Section – B : Answer four questions.  
Section – C : Answer three questions.*

SECTION – A

ಭಾಗ - ಅ

Answer any ten of the following. Each answer shall not exceed four lines : (2x10=20)  
ಈ ಕೆಳಕಂಡವುಗಳಲ್ಲಿ ಯಾವುದಾದರೂ ಹತ್ತಕ್ಕೆ ಉತ್ತರಿಸಿ. ಪ್ರತಿ ಉತ್ತರವೂ ನಾಲ್ಕು ಸಾಲುಗಳಿಗೆ ಮೀರಬಾರದು.

1. A) Yoga  
ಯೋಗ
- B) Yama  
ಯಮ
- C) Khosa  
ಕೊಸ
- D) Dhyana  
ಧ್ಯಾನ
- E) Pranayama  
ಪ್ರಾಣಾಯಾಮ
- F) Asana  
ಆಸನ
- G) Vitamins  
ವಿಟಮಿನ್‌ಗಳು
- H) Niyama  
ನಿಯಮ

P.T.O.



- I) Concentration  
ಸಾಂದ್ರತೆ
- J) Relaxation  
ವಿಶ್ರಮವುಳ್ಳುದು
- K) Meditation  
ಧ್ಯಾನ
- L) Kriya  
ಕ್ರಿಯೆ

## SECTION - B

ಭಾಗ - ಬಿ

Answer any four of the following questions. Each answer should not exceed one page.

(5x4=20)

ಈ ಕೆಳಕಂಡ ಪ್ರಶ್ನೆಗಳಿಗೆ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉತ್ತರವು ಒಂದು ಪುಟ ಮೀರಬಾರದು.

- Define Yoga and explain the objective of Yoga.  
'ಯೋಗ' ವರವನ್ನು ವ್ಯಾಖ್ಯಾನಿಸಿ ಮತ್ತು ಯೋಗದ ಉದ್ದೇಶಗಳನ್ನು ವಿವರಿಸಿ.
- Describe the importance of yoga.  
ಯೋಗದ ಪ್ರಾಮುಖ್ಯತೆಯನ್ನು ವಿವರಿಸಿ.
- Explain the benefits of Pranayama.  
ಪ್ರಾಣಾಯಾಮದ ಉಪಯೋಗಗಳನ್ನು ವಿವರಿಸಿ.
- Explain the benefits of Meditation.  
ಧ್ಯಾನದ ಉಪಯೋಗಗಳನ್ನು ವಿವರಿಸಿ.
- Explain the effect of practicing Kriyas on physiological functions.  
ಕ್ರಿಯೆಗಳನ್ನು ಅಭ್ಯಾಸ ಮಾಡುವುದರಿಂದ ಜೀವಕಾರ್ಯಗಳ ಮೇಲಾಗುವ ಪರಿಣಾಮವನ್ನು ವಿವರಿಸಿ.
- Explain the effect of practicing Pranayama on Respiratory system.  
ಪ್ರಾಣಾಯಾಮದ ಉದ್ದೇಶಗಳನ್ನು ಅಭ್ಯಾಸ ಮಾಡುವುದರಿಂದ ಶ್ವಾಸಕಾರ್ಯಗಳ ಮೇಲಾಗುವ ಪರಿಣಾಮವನ್ನು ವಿವರಿಸಿ.



## SECTION - C

ಭಾಗ - ೩

Answer **any three** of the following questions. Each answer shall **not** exceed **two** pages.

(10×3=30)

ಈ ಕೆಳಕಂಡುಗಳಲ್ಲಿ ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು ಪುಟ ಮೀರದಂತೆ ಉತ್ತರಿಸಿ :

8. Write on the important benefits of yoga.  
ಯೋಗದ ಪ್ರಮುಖ ಉಪಯುಕ್ತತೆಗಳನ್ನು ಒದೆಯಿರಿ.
  9. Explain the eight limbs of yoga.  
ಯೋಗದ ಅಷ್ಟ ಅಂಗಗಳನ್ನು ವಿವರಿಸಿ.
  10. Explain the benefits of Mudras.  
ಮುದ್ರೆ ಇವುಗಳ ಉಪಯುಕ್ತತೆಗಳನ್ನು ವಿವರಿಸಿ.
  11. What is nutrition ? Explain the Yogic diet.  
ಪೌಷ್ಟಿಕಾಹಾರ ಎಂದರೇನು ? ಯೋಗಿಯ ಆಹಾರವನ್ನು ವಿವರಿಸಿ.
  12. Write on the effect of Kapalahathi.  
ಕಪಾಲಾಭಾತಿ ಯ ಪರಿಣಾಮಗಳನ್ನು ಒದೆಯಿರಿ.
-